



ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಆಡಳಿತ ಕಛೇರಿ/ಪ್ರಧಾನ ಕಛೇರಿ

ನಂ. 30, 15ನೇ ಅಡ್ಡ ರಸ್ತೆ, 3ನೇ ವಿಭಾಗ, ಜಯನಗರ, ಬೆಂಗಳೂರು - 560 011

ದೂರವಾಣಿ : 26632783, 26633566

Fax : 080-26656820, Email : bcbho34@bsnl.in Website : www.bcbbank.co

44ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಸೂಚನಾ ಪತ್ರ

ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ 2017-2018ನೇ ಸಾಲಿನ 44ನೆಯ ವಾರ್ಷಿಕ ಸರ್ವಸದಸ್ಯರ ಸಭೆಯು ದಿನಾಂಕ 23-09-2018ನೇ ಭಾನುವಾರ ಬೆಳಿಗ್ಗೆ 10 ಘಂಟೆಗೆ ಶ್ರೀ ಕೆ. ಆರ್. ಮರುದೇವಗೌಡ ರಂಗಮಂದಿರ, ಭಾರತ್ ವಿದ್ಯಾ ಸಂಸ್ಥೆ ಆವರಣ, 16ನೇ ಮುಖ್ಯ ರಸ್ತೆ, 4ನೇ ವಿಭಾಗ, ಜಯನಗರ, ಬೆಂಗಳೂರು-560 011. ಇಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ|| ಎಂ.ಪಿ.ಜಗತ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಸೂಚಿಯಲ್ಲಿ ನಮೂದಿಸಿರುವ ಕಾರ್ಯಕಲಾಪಗಳನ್ನು ನಡೆಸುವುದಕ್ಕಾಗಿ ಸೇರಲಿದೆ. ಸದಸ್ಯರು ದಯಮಾಡಿಸಿ ಸಭೆಯ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬೇಕಾಗಿ ಪ್ರಾರ್ಥನೆ.

ಕಾರ್ಯಸೂಚಿ

1. ಸರ್ವಸದಸ್ಯರ ಸಭೆಯ ಸೂಚನೆಯನ್ನು ಓದಿ ದಾಖಲು ಮಾಡುವುದು.
2. ದಿನಾಂಕ 17-09-2017ರಂದು ನಡೆದ ಬ್ಯಾಂಕಿನ 43ನೇ ಸರ್ವಸದಸ್ಯರ ಸಭೆಯ ನಡವಳಿಕೆಗಳನ್ನು ಓದಿ ದಾಖಲು ಮಾಡುವುದು.
3. 2017-18ನೇ ಸಾಲಿನ ವಾರ್ಷಿಕ ವರದಿ ಪರಿಶೀಲನೆ ಮತ್ತು ಅನುಮೋದನೆ.
4. 2017-18ನೇ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧಕರಿಂದ ಪರಿಶೋಧಿಸಲ್ಪಟ್ಟ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಅಂಗೀಕಾರ.
5. 2017-18ನೇ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಅನುಮೋದಿಸುವುದು.
6. 2017-18ನೇ ಸಾಲಿನಲ್ಲಿ ಅಂದಾಜಿಗಿಂತ ಹೆಚ್ಚುವರಿ ಆಗಿರುವ ಖರ್ಚನ್ನು ಅನುಮೋದಿಸುವುದು.
7. 2018-19ನೇ ಸಾಲಿನ ವಾರ್ಷಿಕ ಅಂದಾಜು ಆಯವ್ಯಯ ಮಂಜೂರು ಮಾಡುವುದು.
8. 2018-19ನೇ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕಾತಿ ಮಾಡುವುದು.
9. ಕರ್ನಾಟಕ ಸಹಕಾರ ಕಾಯ್ದೆ ನಿಯಮಗಳ ಅನುಸಾರವಾಗಿ ತಿದ್ದುಪಡಿಯಾಗಿರುವ ಪ್ರಕಾರ ಬ್ಯಾಂಕಿನ ಬೈಲಾ ತಿದ್ದುಪಡಿಗಳನ್ನು ಅನುಮೋದಿಸುವುದು.
10. ಬ್ಯಾಂಕಿನ ಅಧಿಕೃತ ಷೇರು ಬಂಡವಾಳ ಹಾಲಿ ಇರುವ ರೂ. 10 ಕೋಟಿಗಳಿಂದ ರೂ. 15 ಕೋಟಿಗಳಿಗೆ ಹೆಚ್ಚಿಸುವ ಬಗ್ಗೆ ಪರಿಶೀಲನೆ ಮತ್ತು ಅನುಮೋದನೆ.
11. 2018-19ನೇ ಸಾಲಿನ ಕಾರ್ಯಕ್ರಮದ ಪರಿಗಣನೆ.
12. ಬ್ಯಾಂಕಿನ ಸದಸ್ಯರಿಂದ ಮತ್ತು ನಿರ್ದೇಶಕರಿಂದ ಬ್ಯಾಂಕಿನ ಸೇವೆಗಳ ಬಳಕೆಯ ಬಗ್ಗೆ ಪರಿಶೀಲನೆ.
13. ನಿರ್ದೇಶಕರು ಮತ್ತು ಅವರ ಸಂಬಂಧಿಗಳ ಸಾಲಗಳ ಬಗ್ಗೆ ಪರಿಶೀಲನೆ.
14. ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳು

ಬೆಂಗಳೂರು

ದಿನಾಂಕ : 29-08-2018

ಆಡಳಿತ ಮಂಡಳಿಯ ಅಪ್ಪಣೆ ಮೇರೆಗೆ

ಬಿ. ತುಳಸೀಧರ

ಪ್ರಭಾರ ಕಾರ್ಯದರ್ಶಿ

ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ.,

ಜಯನಗರ, ಬೆಂಗಳೂರು - 560 011

ಸೂಚನೆಗಳು :

1. ಸದಸ್ಯರು ಸಭಾ ಭವನದಲ್ಲಿ ಕೂಡುವುದಕ್ಕೆ ಮುಂಚೆ ದಯಮಾಡಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕಾಗಿ ಹಾಗೂ ವಿಳಾಸ ಬದಲಾವಣೆ ಇದ್ದಲ್ಲಿ ತಿಳಿಸಬೇಕಾಗಿ ವಿನಂತಿ.
2. ಉಪಬಂಧನೆ 24(ಅ) ಪ್ರಕಾರ ವಾರ್ಷಿಕ ಸರ್ವಸದಸ್ಯರ ಸಭೆಗೆ ಪ್ರವೇಶ ಪಡೆಯಲು ಸದಸ್ಯರು ಗುರುತಿನ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯ. ಮಾನ್ಯ ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಗೆ ಆಗಮಿಸುವಾಗ ಮರೆಯದೆ ಸದಸ್ಯತ್ವದ ಗುರುತಿನ ಚೀಟಿಯನ್ನು ತರಬೇಕಾಗಿ ಪ್ರಾರ್ಥನೆ.
3. 2017-18ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ ಮತ್ತು ಅದರ ಅನುವರ್ತನೆಯನ್ನು ಪ್ರತ್ಯೇಕವಾಗಿ ಮುದ್ರಿಸಿದ್ದು. ಇದರ ಪ್ರತಿಯನ್ನು ಸದಸ್ಯರು ದಿನಾಂಕ : 15-09-2018 ರಿಂದ ಬ್ಯಾಂಕಿನ ಆಡಳಿತ ಕಛೇರಿಯಲ್ಲಿ ಮತ್ತು ಎಲ್ಲಾ ಶಾಖೆಗಳಲ್ಲಿ ಹಾಗೂ ಸಭೆಯ ದಿನದಂದು ಪಡೆಯಬಹುದು.
4. ಬ್ಯಾಂಕಿನ Website : www.bcbbank.co ರಲ್ಲಿ ಸರ್ವಸದಸ್ಯರ ಸಭೆಯ ಸೂಚನಾ ಪತ್ರ ಮತ್ತು ವಾರ್ಷಿಕ ವರದಿಯನ್ನು ವೀಕ್ಷಿಸಬಹುದು.
5. ತಮ್ಮ ಸೂಚನೆ/ಸಲಹೆಗಳನ್ನು ಸಭೆಯಲ್ಲಿ ಮಂಡಿಸಲು ಇಚ್ಛಿಸುವ ಸದಸ್ಯರು ಸಭೆಗೆ 7 ದಿನಗಳ ಮುಂಚೆ ಲಿಖಿತ ಮೂಲಕ ಕಾರ್ಯದರ್ಶಿಯವರಿಗೆ ತಲುಪಿಸಬೇಕು. ನಂತರ ಬಂದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲು ಅವಕಾಶವಿರುವುದಿಲ್ಲ.
6. ಬ್ಯಾಂಕಿನ ಕಾರ್ಯವ್ಯಾಪ್ತಿಯ ಹೊರಗೆ ವಾಸಿಸುತ್ತಿರುವಂತಹ ಸದಸ್ಯರುಗಳು ಯಾವುದೇ ರೀತಿಯ ಸಾಲ ಸೌಲಭ್ಯಗಳನ್ನು ಬ್ಯಾಂಕಿನಿಂದ ಪಡೆಯಲು ಅರ್ಹರಾಗಿರುವುದಿಲ್ಲ. ಆದುದರಿಂದ ಅಂತಹ ಸದಸ್ಯರುಗಳು ತಮ್ಮ ಸದಸ್ಯತ್ವವನ್ನು ತಕ್ಷಣ ರದ್ದುಗೊಳಿಸಿಕೊಳ್ಳಲು ಕೋರಲಾಗಿದೆ.
7. ಷೇರು ಸರ್ಟಿಫಿಕೇಟನ್ನು ಪಡೆಯದೇ ಇರುವ ಸದಸ್ಯರು ಆಡಳಿತ ಕಛೇರಿಯಲ್ಲಿ ಷೇರು ಸರ್ಟಿಫಿಕೇಟನ್ನು ಪಡೆಯಬೇಕಾಗಿ ವಿನಂತಿ.
8. ಸದಸ್ಯರುಗಳ ಹಾಗೂ ಸಿಬ್ಬಂದಿ ವರ್ಗದ ಪ್ರತಿಭಾವಂತ ಮಕ್ಕಳಿಗೆ ಉತ್ತೇಜನ ಧನ ಸಹಾಯ ನೀಡುವುದಕ್ಕೆ ಸಂಬಂಧಿಸಿದಂತೆ, ಏಪ್ರಿಲ್-ಮೇ 2017-18ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಸದಸ್ಯರುಗಳ ಹಾಗೂ ಸಿಬ್ಬಂದಿ ವರ್ಗದ ಮಕ್ಕಳು ಪಿ.ಯು.ಸಿ. 2ನೇ ವರ್ಷದ ಪರೀಕ್ಷೆಯಲ್ಲಿ ಮತ್ತು ಪದವಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ. 85ಕ್ಕಿಂತ ಹೆಚ್ಚಿಗೆ ಅಂಕ ಪಡೆದಂತಹವರು ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಈ ಉತ್ತೇಜನ ಪಡೆಯಲು ಅರ್ಹರಾಗಿದ್ದು ವಾರ್ಷಿಕ ಮಹಾಸಭೆಯ ದಿನಾಂಕಕ್ಕೆ 7 ದಿವಸಗಳ ಮುಂಚಿತವಾಗಿ ಸದಸ್ಯತ್ವದ ದಾಖಲೆ ಹಾಗೂ ಅಂಕಪಟ್ಟಿ ಸಹಿತ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಬಹುದು.
9. ಮರಣೋತ್ತರ ಪರಿಹಾರ ನಿಧಿಯನ್ನು ಸದಸ್ಯರು ಮರಣ ಹೊಂದಿದ ಒಂದು ವರ್ಷದೊಳಗಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಈ ಪರಿಹಾರ ನಿಧಿಗೆ ವಾರಸುದಾರರು ಅರ್ಹರಾಗಿರುತ್ತಾರೆ.

10. ಸದಸ್ಯರುಗಳ ಠೇವಣಿಗಳ ಮೇಲೆ ನೀಡುವ ಬಡ್ಡಿಗೆ Sec.194A (3) (V) of Income Tax Act 1961 ಪ್ರಕಾರ T.D.S. ನಿಂದ ವಿನಾಯಿತಿ ಪಡೆಯಲು ಅರ್ಹ ಸದಸ್ಯರು/ಗ್ರಾಹಕರು ಆದಾಯ ತೆರಿಗೆ ಫಾರಂ ನಂ. 15ಜಿ/ಹೆಚ್ ನಲ್ಲಿ ಪ್ರಾನ್ ಸಂಖ್ಯೆಯನ್ನು ನಮೂದಿಸಿ ಬ್ಯಾಂಕಿನಲ್ಲಿ ಈ ಕೂಡಲೇ ಸಲ್ಲಿಸಲು ಕೋರಲಾಗಿದೆ. ಇದನ್ನು ಸಲ್ಲಿಸದಿದ್ದಲ್ಲಿ ವಾರ್ಷಿಕವಾಗಿ ಸಾಮಾನ್ಯರಿಗೆ ರೂ 10,000/- ಮತ್ತು ಹಿರಿಯ ನಾಗರಿಕರಿಗೆ ರೂ.50,000/-ಗಳ ಮೇಲ್ಪಟ್ಟು ಪಡೆಯುವ ಬಡ್ಡಿ ಮೇಲೆ ಶೇ.10 ರಂತೆ ಟಿ.ಡಿ.ಎಸ್. ಕಡಿತಗೊಳಿಸಲಾಗುವುದು. ರೂ.2,50,000/- ವರೆಗಿನ ಬಡ್ಡಿ ಆದಾಯಗಳಿಸುವಂತಹವರು 15G ಮತ್ತು 60 ವರ್ಷ ಮೇಲ್ಪಟ್ಟವರು ರೂ.3,00,000/- ವರೆಗಿನ ಬಡ್ಡಿ ಆದಾಯ ಗಳಿಸಿದಲ್ಲಿ 15H ಸಲ್ಲಿಸುವುದು. ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಈ ಕೂಡಲೇ ಬ್ಯಾಂಕಿನ ಕೇಂದ್ರ ಕಛೇರಿ ಅಥವಾ ಶಾಖೆಗಳಲ್ಲಿ ಸಂಪರ್ಕಿಸಲು ಈ ಮೂಲಕ ವಿನಂತಿಸಲಾಗಿದೆ.
11. ಸದಸ್ಯರುಗಳು ಡಿವಿಡೆಂಡ್ ಅನ್ನು 3 ವರ್ಷಕ್ಕೂ ಮೇಲ್ಪಟ್ಟು (ಅವಧಿ ನಂತರವು) ಪಡೆಯದೆ ಇದ್ದಲ್ಲಿ ಡಿವಿಡೆಂಡ್ ಅನ್ನು ಕಾಯ್ದಿಟ್ಟು ನಿಧಿಗೆ ವರ್ಗಾಯಿಸಲಾಗುವುದು. ಆದುದರಿಂದ 2014-15ನೇ ಸಾಲಿನ ಡಿವಿಡೆಂಡನ್ನು ಇನ್ನು ಪಡೆದಿಲ್ಲದಿರುವಂತಹ ಸದಸ್ಯರು ದಿನಾಂಕ 17.09.2018 ರ ಒಳಗಾಗಿ ಪಡೆಯಬೇಕಾಗಿ ವಿನಂತಿ. ಈ ಅವಧಿ ನಂತರ ಡಿವಿಡೆಂಡನ್ನು ಕಾಯ್ದಿಟ್ಟು ನಿಧಿಗೆ ವರ್ಗಾಯಿಸಲಾಗುವುದು. ವಾರ್ಷಿಕ ಮಹಾಸಭೆಯ ನಂತರ ಡಿವಿಡೆಂಡ್ ಅನ್ನು ಸದಸ್ಯರ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗುವುದು. 2014-15, 2015-16 ಮತ್ತು 2016-17ನೇ ಸಾಲಿನ ಡಿವಿಡೆಂಡ್ ಸದಸ್ಯರ ಉಳಿತಾಯ ಖಾತೆಗೆ ವರ್ಗಾಯಿಸಲಾಗಿದೆ. ಡಿವಿಡೆಂಡ್ ಜಮಾ ಆಗಿರದೇ ಇದ್ದಲ್ಲಿ ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಸಂಪರ್ಕಿಸಬೇಕಾಗಿ ವಿನಂತಿ.
12. ಉಳಿತಾಯ ಖಾತೆಯನ್ನು ಹೊಂದಿಲ್ಲದ ಸದಸ್ಯರುಗಳು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆದರೆ, ಆಯಾ ವರ್ಷದ ಡಿವಿಡೆಂಡನ್ನು ಅವರವರ ಉಳಿತಾಯ ಖಾತೆಗಳಿಗೆ ವರ್ಗಾಯಿಸಲಾಗುವುದು. ಆದುದರಿಂದ ಉಳಿತಾಯ ಖಾತೆಯನ್ನು ತೆರೆಯಲು ಕೋರಲಾಗಿದೆ. ಬ್ಯಾಂಕು IFS Code ಪಡೆದಿದ್ದು IFS Code No. IBKL0008BCB ಆಗಿರುತ್ತದೆ. NEFT/RTGS ಸೌಲಭ್ಯ ಒದಗಿಸುತ್ತಿದೆ ಇದರಿಂದ ಬೇರೆ ಬ್ಯಾಂಕುಗಳ ಖಾತೆಗಳಿಂದ ಹಣವನ್ನು NEFT/RTGS ಮೂಲಕ ತಮ್ಮ ಖಾತೆಗಳಿಗೆ ವರ್ಗಾಯಿಸಬಹುದು ಮತ್ತು ತಮ್ಮ ಖಾತೆಗಳಿಂದ ಬೇರೆ ಬ್ಯಾಂಕುಗಳ ಖಾತೆಗಳಿಗೆ ಸಹ ವರ್ಗಾಯಿಸಬಹುದು. ಈ ಸೌಲಭ್ಯ ಪಡೆಯಲು ವಿನಂತಿ. ಉಳಿತಾಯ/ಚಾಲ್ತಿ ಖಾತೆಗಳಲ್ಲಿನ ವ್ಯವಹಾರಗಳಿಗೆ SMS Alert ಪಡೆಯಲು ಸದಸ್ಯರು ತಮ್ಮ ಮೊಬೈಲ್ ಸಂಖ್ಯೆಯನ್ನು ಸಲ್ಲಿಸಬೇಕಾಗಿ ವಿನಂತಿ.
13. ಸಾಲಗಾರರು ಸಾಲದ ಕಂತುಗಳನ್ನು ಬಡ್ಡಿ ಸಹಿತ ಪ್ರತಿ ತಿಂಗಳು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಿದ್ದಲ್ಲಿ ಪಾವತಿಸಿದ ಬಡ್ಡಿಯಲ್ಲಿ ಶೇ. 1 ರಂತೆ ಬಡ್ಡಿ ರಿಯಾಯಿತಿ ನೀಡಲಾಗುವುದು. ಆಯಾ ಹಣಕಾಸು ವರ್ಷ ಪೂರ್ಣಗೊಂಡ ತಕ್ಷಣ ಈ ರಿಯಾಯಿತಿಯನ್ನು ಪಡೆಯಲು ಕೋರಿದೆ.
14. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾನುಸಾರ 10 ವರ್ಷಕ್ಕೂ ಮೇಲ್ಪಟ್ಟು ಚಾಲ್ತಿಯಲ್ಲಿರದ ಎಲ್ಲಾ ತರಹದ ಠೇವಣಿ ಖಾತೆಗಳ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರ್ಗಾಯಿಸಬೇಕಾಗಿದ್ದು, ಸದಸ್ಯರು ಇದನ್ನು ಗಮನಿಸಿ ತಮ್ಮ ಠೇವಣಿ ಖಾತೆಗಳನ್ನು ಚಾಲ್ತಿ ಮಾಡುವಂತೆ ಮನವಿ ಮಾಡಿದೆ.
15. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮ 1960ಕ್ಕೆ ಮಾಡಿರುವ ತಿದ್ದುಪಡಿಗಳಿಗನುಸಾರವಾಗಿ ಬ್ಯಾಂಕಿನ ಉಪನಿಬಂಧನೆಗಳಿಗೆ ಸಮಗ್ರ ತಿದ್ದುಪಡಿಯಾಗಿರುವುದರಿಂದ ಮುಂಬರುವ ಬ್ಯಾಂಕಿನ ಸರ್ವಸದಸ್ಯರ ಸಭೆಗಳಲ್ಲಿ ಸುತ್ತಿದಾರರಲ್ಲದ ಸದಸ್ಯರು ಮತ ಚಲಾಯಿಸಲು ಉಪನಿಬಂಧನೆ 44ರ ರೀತಿ ಈ ಕೆಳಕಂಡ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
 - 1) 3 ನಿರಂತರ ಸಹಕಾರ ವರ್ಷಗಳಲ್ಲಿ ಪ್ರತಿ ವರ್ಷ ಒಬ್ಬ ಸದಸ್ಯನು ಉಪನಿಬಂಧನೆ 20ರಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು.

(ಅ) ಸದಸ್ಯನು ಕನಿಷ್ಠ ಷೇರು ಬಂಡವಾಳ ರೂ.500/- ಹೊಂದಿರತಕ್ಕದ್ದು.

(ಆ) ಸದಸ್ಯನು ಹೊಂದಿರತಕ್ಕ ಕನಿಷ್ಠ ಠೇವಣಿಯು ರೂ.2.500/- ಅಥವಾ ಸದಸ್ಯನು ಸಾಲ ಪಡೆಯಲು ಅಗತ್ಯವಿದ್ದಲ್ಲಿ ಬ್ಯಾಂಕು ನಿರ್ಧರಿಸಿದ ಮಿತಿಗೆ ಒಳಪಟ್ಟು ಸದಸ್ಯನ ಕೋರಿಕೆಯ ಮೊತ್ತ.

(ಇ) ಸದಸ್ಯನು ತನ್ನ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ ವರ್ಷದಲ್ಲಿ ನಡೆಸಬೇಕಾದ ಕನಿಷ್ಠ ಬ್ಯಾಂಕಿಂಗ್ ವ್ಯವಹಾರಗಳ ಸಂಖ್ಯೆಯು 20 ಇರತಕ್ಕದ್ದು.

2) ಕಳೆದ 5 ಸಾಮಾನ್ಯ ಸಭೆಗಳ ಪೈಕಿ 3 ಸಾಮಾನ್ಯ ಸಭೆಗಳಿಗೆ ಹಾಜರಾಗತಕ್ಕದ್ದು.

ಮತ ಚಲಾಯಿಸಲು ಮೇಲೆ ತಿಳಿಸಿರುವ ಅರ್ಹತೆಗಳಲ್ಲಿ ಎಲ್ಲಾ ಅರ್ಹತೆಗಳನ್ನು ಪಾಲಿಸಿರಬೇಕು ಅದಕ್ಕೆ ತಪ್ಪಿದ್ದಲ್ಲಿ ಸದಸ್ಯರಿಗೆ ಮತ ಚಲಾಯಿಸುವ ಹಕ್ಕಿರುವುದಿಲ್ಲ.

ಮೇಲೆ ತಿಳಿಸಿರುವ ಅಂಶಗಳನ್ನು ತಾವು ಗಮನಿಸಿ ತಮ್ಮ ಮೂಲ ಷೇರು ಬಂಡವಾಳ ರೂ.500/- ಕ್ಕಿಂತ ಕಡಿಮೆ ಇದ್ದಲ್ಲಿ ವ್ಯತ್ಯಾಸದ ಮೊತ್ತವನ್ನು ತಕ್ಷಣ ಪಾವತಿಸಬೇಕೆಂದು ಹಾಗೂ ಕನಿಷ್ಠ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಮನವಿ ಮಾಡಿದೆ.

ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೇಂದ್ರ ಕಛೇರಿಯ ಷೇರು ವಿಭಾಗದಲ್ಲಿ ಖುದ್ದಾಗಿ ಅಥವಾ ದೂರವಾಣಿ ಮುಖಾಂತರ ಮಾಹಿತಿ ಪಡೆಯಲು ವಿನಂತಿ.

ಬ್ಯಾಂಕಿನ ಎಲ್ಲಾ ನಿರ್ದೇಶಕರು ಮೇಲೆ ತಿಳಿಸಿರುವ ಬ್ಯಾಂಕಿನ ಸೇವೆಗಳನ್ನು ಬಳಸಿಕೊಂಡಿರುತ್ತಾರೆ.

ಸಭೆಯ ದಿನದಂದು ಬೆಳಿಗ್ಗೆ 9 ರಿಂದ 10 ಘಂಟೆಯವರೆಗೆ ಸದಸ್ಯರಿಗೆ ಉಪಹಾರವನ್ನು ಏರ್ಪಡಿಸಲಾಗಿದೆ

ಬ್ಯಾಂಕಿನ ವ್ಯವಹಾರದ ವೇಳೆ

ಆಡಳಿತ ಕಛೇರಿ ಮತ್ತು ಪ್ರಧಾನ ಶಾಖೆ - ಜಯನಗರ

ಸೋಮವಾರದಿಂದ ಶನಿವಾರದವರೆಗೆ : ಬೆಳಿಗ್ಗೆ 9.30 ರಿಂದ 12.30 ರವರೆಗೆ, ಸಂಜೆ 4.30 ರಿಂದ 7 ರವರೆಗೆ

ಮತ್ತೀಕೆರೆ, ವಿಜಯನಗರ, ಇಂದಿರಾನಗರ ಮತ್ತು ಯಲಹಂಕ ಶಾಖೆ

ಸೋಮವಾರದಿಂದ ಶನಿವಾರದವರೆಗೆ : ಬೆಳಿಗ್ಗೆ 9.30 ರಿಂದ 12.30 ರವರೆಗೆ, ಸಂಜೆ 4 ರಿಂದ 6.30ರವರೆಗೆ

ಕೆಂಗೇರಿ ಶಾಖೆ

ಸೋಮವಾರದಿಂದ ಶನಿವಾರದವರೆಗೆ : ಬೆಳಿಗ್ಗೆ 10 ರಿಂದ 1.30 ರವರೆಗೆ, ಮಧ್ಯಾಹ್ನ 2 ರಿಂದ 4 ರವರೆಗೆ

ಬಿ.ಇ.ಎಸ್. ಕಾಲೇಜು ಮತ್ತು ಬೇಗೂರು ಶಾಖೆ

ಸೋಮವಾರದಿಂದ ಶನಿವಾರದವರೆಗೆ : ಬೆಳಿಗ್ಗೆ 10 ರಿಂದ 1.30 ರವರೆಗೆ, ಮಧ್ಯಾಹ್ನ 2 ರಿಂದ 5 ರವರೆಗೆ

ರಜಾ ದಿನಗಳು

2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಭಾನುವಾರಗಳು

ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ.,

ಜಯನಗರ, ಬೆಂಗಳೂರು - 560 011

ಬೈಲಾ ತಿದ್ದುಪಡಿಗಳು

ಬೈಲಾ ಸಂಖ್ಯೆ	ಹಾಲಿ ಇರುವ ಬೈಲಾ	ತಿದ್ದುಪಡಿ ಬೈಲಾ	ಪರಾ
46.	ನಿರ್ದೇಶಕ ಮಂಡಳಿಯ ರಚನೆ :	46. ನಿರ್ದೇಶಕ ಮಂಡಳಿಯ ರಚನೆ :	
46.1	ಬ್ಯಾಂಕಿನ ವ್ಯವಸ್ಥಾಪನೆಯ ಅಧಿಕಾರವು ಕಾಯ್ದೆ, ನಿಯಮ ಮತ್ತು ಉಪವಿಧಿಗಳಿಗೆ ಅನುಗುಣವಾಗಿ ರಚಿಸಲಾದ 17 ಜನ ನಿರ್ದೇಶಕರನ್ನೊಳಗೊಂಡ ಮಂಡಳಿಗೆ ಇರತಕ್ಕದ್ದು. ಇವುಗಳಲ್ಲಿ ಒಂದು ಸ್ಥಾನವನ್ನು ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿಗೆ, ಒಂದು ಸ್ಥಾನವನ್ನು ಪರಿಶಿಷ್ಟ ವರ್ಗಗಳಿಗೆ ಸೇರಿದ ಸದಸ್ಯರಿಗೆ, ಎರಡು ಸ್ಥಾನಗಳನ್ನು ಮಹಿಳಾ ವರ್ಗದ ಸದಸ್ಯರಿಗೆ ಮತ್ತು ಎರಡು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿದ ಸದಸ್ಯರಿಗೆ ಮೀಸಲಿರಿಸತಕ್ಕದ್ದು. ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಈ ಕೆಳಕಂಡ ರೀತಿಯಲ್ಲಿ ಭರ್ತಿ ಮಾಡತಕ್ಕದ್ದು. I ಮೊದಲನೇ ಅವಧಿಗೆ ಎಲ್ಲಾ ಸ್ಥಾನಗಳನ್ನು ಹಿಂದುಳಿದ ವರ್ಗಪಂಗಡ "ಎ" ಗೆ ಸೇರಿದ ಸದಸ್ಯರಿಂದ ಭರ್ತಿ ಮಾಡಬೇಕು. II ಎರಡನೇ ಮತ್ತು ಮೂರನೇ ಅವಧಿಗೆ ಎಲ್ಲಾ ಸ್ಥಾನಗಳನ್ನು ಹಿಂದುಳಿದ ವರ್ಗಗಳ ಪಂಗಡ "ಎ" ಮತ್ತು "ಬಿ" ಗೆ ಸೇರಿದ ಸದಸ್ಯರಿಂದ ಭರ್ತಿ ಮಾಡಬೇಕು. III ನಾಲ್ಕನೇ ಅವಧಿಯ ಎಲ್ಲಾ ಸ್ಥಾನಗಳನ್ನು ಹಿಂದುಳಿದ ವರ್ಗ "ಎ" ಗೆ ಸೇರಿದ ಸದಸ್ಯರಿಂದ ಭರ್ತಿ ಮಾಡಬೇಕು. ನಿಬಂಧಕರಿಂದ ಹೊರಡಿಸಲಾದ ಸೃಷ್ಟಿಕರಣಗಳು / ನಿರ್ದೇಶನಗಳು/ಸೂಚನೆಗಳು ಯಾವುದಾದರೂ ಇದ್ದಲ್ಲಿ ಅವುಗಳಿಗೆ ಒಳಪಟ್ಟು ಈ ಪದ್ಧತಿಯನ್ನು ಅನುಕ್ರಮವಾಗಿ ಮುಂದುವರಿಸತಕ್ಕದ್ದು.	46.1 ಬ್ಯಾಂಕಿನ ವ್ಯವಸ್ಥಾಪನೆಯ ಅಧಿಕಾರವು ಕಾಯ್ದೆ, ನಿಯಮ ಮತ್ತು ಉಪವಿಧಿಗಳಿಗೆ ಅನುಗುಣವಾಗಿ ರಚಿಸಲಾದ 18 ಜನ ನಿರ್ದೇಶಕರನ್ನೊಳಗೊಂಡ ಮಂಡಳಿಗೆ ಇರತಕ್ಕದ್ದು. ಇವುಗಳಲ್ಲಿ ಒಂದು ಸ್ಥಾನವನ್ನು ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿಗೆ, ಒಂದು ಸ್ಥಾನವನ್ನು ಪರಿಶಿಷ್ಟ ವರ್ಗಗಳಿಗೆ ಸೇರಿದ ಸದಸ್ಯರಿಗೆ, ಎರಡು ಸ್ಥಾನಗಳನ್ನು ಮಹಿಳಾ ವರ್ಗದ ಸದಸ್ಯರಿಗೆ ಮತ್ತು ಎರಡು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿದ ಸದಸ್ಯರಿಗೆ ಮೀಸಲಿರಿಸತಕ್ಕದ್ದು. ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಈ ಕೆಳಕಂಡ ರೀತಿಯಲ್ಲಿ ಭರ್ತಿ ಮಾಡತಕ್ಕದ್ದು. I ಮೊದಲನೇ ಅವಧಿಗೆ ಎಲ್ಲಾ ಸ್ಥಾನಗಳನ್ನು ಹಿಂದುಳಿದ ವರ್ಗಪಂಗಡ "ಎ" ಗೆ ಸೇರಿದ ಸದಸ್ಯರಿಂದ ಭರ್ತಿ ಮಾಡಬೇಕು. II ಎರಡನೇ ಮತ್ತು ಮೂರನೇ ಅವಧಿಗೆ ಎಲ್ಲಾ ಸ್ಥಾನಗಳನ್ನು ಹಿಂದುಳಿದ ವರ್ಗಗಳ ಪಂಗಡ "ಎ" ಮತ್ತು "ಬಿ" ಗೆ ಸೇರಿದ ಸದಸ್ಯರಿಂದ ಭರ್ತಿ ಮಾಡಬೇಕು. III ನಾಲ್ಕನೇ ಅವಧಿಯ ಎಲ್ಲಾ ಸ್ಥಾನಗಳನ್ನು ಹಿಂದುಳಿದ ವರ್ಗ "ಎ" ಗೆ ಸೇರಿದ ಸದಸ್ಯರಿಂದ ಭರ್ತಿ ಮಾಡಬೇಕು. ನಿಬಂಧಕರಿಂದ ಹೊರಡಿಸಲಾದ ಸೃಷ್ಟಿಕರಣಗಳು / ನಿರ್ದೇಶನಗಳು/ಸೂಚನೆಗಳು ಯಾವುದಾದರೂ ಇದ್ದಲ್ಲಿ ಅವುಗಳಿಗೆ ಒಳಪಟ್ಟು ಈ ಪದ್ಧತಿಯನ್ನು ಅನುಕ್ರಮವಾಗಿ ಮುಂದುವರಿಸತಕ್ಕದ್ದು.	ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಪ್ರಕಾರ ಕಾರ್ಯ ವ್ಯಾಪ್ತಿಯು ಜಿಲ್ಲೆಗಿಂತ ಹೆಚ್ಚು ಇದ್ದರೆ ಗರಿಷ್ಠ 19 ಸದಸ್ಯರು ನಿರ್ದೇಶಕ ಮಂಡಳಿಯಲ್ಲಿ ಇರಬಹುದು ದೆಂದಿರು ವುದರಿಂದ

ಬೈಲಾ ಸಂಖ್ಯೆ	ಹಾಲಿ ಇರುವ ಬೈಲಾ	ತಿದ್ದುಪಡಿ ಬೈಲಾ	ಷರಾ
64. 64.8)	ನೌಕರರ ಸೇವಾ ಷರತ್ತುಗಳು : ವರ್ಗಾವಣೆ ಮತ್ತು ಪದೋನ್ನತಿ : i) ಯಾವುದೇ ಹುದ್ದೆಯ ನೇರ ಭರ್ತಿಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನುಳ್ಳ ಮತ್ತು ಆ ಹುದ್ದೆಯಲ್ಲಿ ಕನಿಷ್ಠ ಪಕ್ಷ ಐದು ವರ್ಷಗಳ ಸಮರ್ಪಕ ಸೇವೆಯನ್ನು ಸಲ್ಲಿಸಿರುವ ಒಬ್ಬ ನೌಕರನು ಬ್ಯಾಂಕಿನ ಕ್ಯಾಡರ್ ಮತ್ತು ನೇಮಕಾತಿ ನಿಯಮಗಳನ್ವಯ ಉನ್ನತ ಹುದ್ದೆಗೆ ಪದೋನ್ನತಿಗಾಗಿ ಪರಿಗಣಿಸಲು ಅರ್ಹನಾಗತಕ್ಕದ್ದು: ಪರಂತು, ಬ್ಯಾಂಕಿನ ಉದ್ದೇಶ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದ ಈ ಕೆಳಗಿನ ಯಾವುದಾದರೊಂದು ವಿಷಯದ ಬಗ್ಗೆ ಡಿಪ್ಲೋಮಾವನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಸಮರ್ಪಕವಾಗಿ ಪೂರ್ಣಗೊಳಿಸದ ಯಾವುದೇ ನೌಕರನನ್ನು ಮೇಲಿನ ಉನ್ನತ ಹುದ್ದೆಗೆ ಪದೋನ್ನತಿಗೊಳಿಸತಕ್ಕದ್ದಲ್ಲ: ಸಹಕಾರಿ ನಿರ್ವಹಣೆಯಲ್ಲಿ ಹೆಚ್ಚಿನ ಡಿಪ್ಲೋಮಾ (ಹೆಚ್.ಡಿ.ಸಿ.ಎಮ್) ಸಹಕಾರ ಬ್ಯಾಂಕಿಂಗ್ ನಿರ್ವಹಣೆಯಲ್ಲಿ ಡಿಪ್ಲೋಮಾ(ಡಿ.ಸಿ.ಬಿ.ಎಮ್) ಪಟ್ಟಣ ಸಹಕಾರ ಬ್ಯಾಂಕಿಂಗ್ ನಿರ್ವಹಣೆಯಲ್ಲಿ ಡಿಪ್ಲೋಮಾ (ಡಿ.ಯು.ಸಿ.ಬಿ.ಎಮ್)ಸಹಕಾರ ನಿರ್ವಹಣೆಯಲ್ಲಿ ಸಾಮಾನ್ಯ ಡಿಪ್ಲೋಮಾ (ಜೆ.ಡಿ.ಸಿ.) ಸಹಕಾರದಲ್ಲಿ ಡಿಪ್ಲೋಮಾ (ಡಿ.ಸಿ.ಎಮ್.). ಮತ್ತು ಪರಂತು, ಬ್ಯಾಂಕಿನ ಆಡಳಿತ ಮಂಡಲಿಯು ಪ್ರತಿ ನೌಕರನನ್ನು ಮೇಲಿನ ತರಬೇತಿಗೆ ನಿಯೋಜಿಸತಕ್ಕದ್ದು, ಮತ್ತು ಆಡಳಿತ ಮಂಡಲಿಯು ತರಬೇತಿಗೆ ಹಾಜರಾಗಲು ಮತ್ತು ಪೂರ್ಣಗೊಳಿಸಲು ಯಾವುದೇ ವಿನಾಯಿತಿಯನ್ನು ನೀಡತಕ್ಕದ್ದಲ್ಲ.	64. ನೌಕರರ ಸೇವಾ ಷರತ್ತುಗಳು : 8) ವರ್ಗಾವಣೆ ಮತ್ತು ಪದೋನ್ನತಿ : i) ಯಾವುದೇ ಹುದ್ದೆಯ ನೇರ ಭರ್ತಿಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನುಳ್ಳ ಮತ್ತು ಆ ಹುದ್ದೆಯಲ್ಲಿ ಕನಿಷ್ಠ ಪಕ್ಷ ಐದು ವರ್ಷಗಳ ಸಮರ್ಪಕ ಸೇವೆಯನ್ನು ಸಲ್ಲಿಸಿರುವ ಒಬ್ಬ ನೌಕರನು ಬ್ಯಾಂಕಿನ ಕ್ಯಾಡರ್ ಮತ್ತು ನೇಮಕಾತಿ ನಿಯಮಗಳನ್ವಯ ಉನ್ನತ ಹುದ್ದೆಗೆ ಪದೋನ್ನತಿಗಾಗಿ ಪರಿಗಣಿಸಲು ಅರ್ಹನಾಗತಕ್ಕದ್ದು: ಪರಂತು, ಜುಲೈ 29, 2019ರ ನಂತರ ಬ್ಯಾಂಕಿನ ಉದ್ದೇಶ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದ ಈ ಕೆಳಗಿನ ಯಾವುದಾದರೊಂದು ವಿಷಯದ ಬಗ್ಗೆ ಡಿಪ್ಲೋಮಾವನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಸಮರ್ಪಕವಾಗಿ ಪೂರ್ಣಗೊಳಿಸದ ಯಾವುದೇ ನೌಕರನನ್ನು ಮೇಲಿನ ಉನ್ನತ ಹುದ್ದೆಗೆ ಪದೋನ್ನತಿಗೊಳಿಸತಕ್ಕದ್ದಲ್ಲ: ಸಹಕಾರಿ ನಿರ್ವಹಣೆಯಲ್ಲಿ ಹೆಚ್ಚಿನ ಡಿಪ್ಲೋಮಾ (ಹೆಚ್.ಡಿ.ಸಿ.ಎಮ್) ಸಹಕಾರ ಬ್ಯಾಂಕಿಂಗ್ ನಿರ್ವಹಣೆಯಲ್ಲಿ ಡಿಪ್ಲೋಮಾ (ಡಿ.ಸಿ.ಬಿ.ಎಮ್) ಪಟ್ಟಣ ಸಹಕಾರ ಬ್ಯಾಂಕಿಂಗ್ ನಿರ್ವಹಣೆಯಲ್ಲಿ ಡಿಪ್ಲೋಮಾ (ಡಿ.ಯು.ಸಿ.ಬಿ.ಎಮ್)ಸಹಕಾರ ನಿರ್ವಹಣೆಯಲ್ಲಿ ಸಾಮಾನ್ಯ ಡಿಪ್ಲೋಮಾ (ಜೆ.ಡಿ.ಸಿ.) ಸಹಕಾರದಲ್ಲಿ ಡಿಪ್ಲೋಮಾ (ಡಿ.ಸಿ.ಎಮ್.). ಮತ್ತು ಪರಂತು, ಬ್ಯಾಂಕಿನ ಆಡಳಿತ ಮಂಡಲಿಯು ಪ್ರತಿ ನೌಕರನನ್ನು ಮೇಲಿನ ತರಬೇತಿಗೆ ನಿಯೋಜಿಸತಕ್ಕದ್ದು, ಮತ್ತು ಆಡಳಿತ ಮಂಡಲಿಯು ತರಬೇತಿಗೆ ಹಾಜರಾಗಲು ಮತ್ತು ಪೂರ್ಣಗೊಳಿಸಲು ಯಾವುದೇ ವಿನಾಯಿತಿಯನ್ನು ನೀಡತಕ್ಕದ್ದಲ್ಲ.	ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ತಿದ್ದುಪಡಿ

ಹಾಲಿ ವಿವಿಧ ಸಾಲಗಳ ಗರಿಷ್ಠ ಮಿತಿ ಮತ್ತು ಬಡ್ಡಿ ದರ

ಕ್ರ. ಸಂ.	ಸಾಲದ ವಿಧಗಳು	ಸಾಲದ ಮೊತ್ತ	ಬಡ್ಡಿ ದರ
1	ಆಧಾರವಿಲ್ಲದ ಸಾಲಗಳು	ಗರಿಷ್ಠ ರೂ. 2 ಲಕ್ಷಗಳು	ಶೇ. 13
2	ಆಭರಣ ಸಾಲ	ಗರಿಷ್ಠ ರೂ. 10 ಲಕ್ಷಗಳು ಕನಿಷ್ಠ ರೂ. 10,000/- ರೂ. 2 ಲಕ್ಷಗಳವರೆಗೆ ರೂ. 2 ಲಕ್ಷ ಮೇಲ್ಪಟ್ಟು ರೂ. 10 ಲಕ್ಷಗಳವರೆಗೆ	ಶೇ. 11 ಶೇ. 12
3	ವಾಹನ ಸಾಲ	ಗರಿಷ್ಠ ರೂ. 40 ಲಕ್ಷಗಳು	ಶೇ. 10
4	ಓವರ್‌ಡ್ರಾಫ್ಟ್ - ಸ್ವತ್ತಿನ ಮೇಲೆ	ಗರಿಷ್ಠ ರೂ. 2 ಕೋಟಿ	ಶೇ. 13
5	ಓವರ್‌ಡ್ರಾಫ್ಟ್ - ಠೇವಣಿಗಳ ಮೇಲೆ	ಠೇವಣಿ ಮೊತ್ತದ ಮೇಲೆ ಶೇ. 90 ರಷ್ಟು	ಠೇವಣಿ ಬಡ್ಡಿ ದರದ ಮೇಲೆ ಶೇ.2 ರಷ್ಟು ಹೆಚ್ಚಿಗೆ
6	1) ವ್ಯಾಪಾರ ಅಭಿವೃದ್ಧಿ ಸಾಲಗಳು 2) ವಾಣಿಜ್ಯ ಸಂಕೀರ್ಣ ಕಟ್ಟಲು (for group borrowers)	ಗರಿಷ್ಠ ರೂ. 3 ಕೋಟಿಗಳು ಗರಿಷ್ಠ ರೂ. 5 ಕೋಟಿಗಳು	ಶೇ. 12
7	ಮನೆ ಕಟ್ಟಲು ಮತ್ತು ಮನೆ ಕೊಳ್ಳಲು	ಗರಿಷ್ಠ ರೂ. 70 ಲಕ್ಷಗಳು	ಶೇ. 10
8	ನಿವೇಶನ ಕೊಳ್ಳಲು ಜೊತೆಗೆ ಮನೆ ಕಟ್ಟಲು (ಒಟ್ಟು)	ಗರಿಷ್ಠ ರೂ. 70 ಲಕ್ಷಗಳು	ಶೇ. 11
9	ನಿವೇಶನ ಕೊಳ್ಳಲು	ಗರಿಷ್ಠ ರೂ. 40 ಲಕ್ಷಗಳು	ಶೇ. 12
10	ಸಾಲ ತೀರಿಸಲು	ಗರಿಷ್ಠ ರೂ. 70 ಲಕ್ಷಗಳು	ಶೇ. 12
11	ಮದುವೆ ಉದ್ದೇಶಕ್ಕೆ	ಗರಿಷ್ಠ ರೂ. 25 ಲಕ್ಷಗಳು	ಶೇ. 12
12	ರಿಪೇರಿ ಮತ್ತು ನವೀಕರಣಕ್ಕೆ	ಗರಿಷ್ಠ ರೂ. 5 ಲಕ್ಷಗಳು	ಶೇ. 12
13	ವಿದ್ಯಾಭ್ಯಾಸಕ್ಕಾಗಿ	ಗರಿಷ್ಠ ರೂ. 15 ಲಕ್ಷಗಳು ರೂ. 5 ಲಕ್ಷಗಳವರೆಗೆ ರೂ. 5 ಲಕ್ಷ ಮೇಲ್ಪಟ್ಟು ಮತ್ತು ರೂ. 15 ಲಕ್ಷಗಳವರೆಗೆ	ಶೇ. 10 ಶೇ. 11
14	ಸ್ವತ್ತಿನ ಮೇಲೆ ಬಾಡಿಗೆ ರಿಯಾಯಿತಿ ಸಾಲಗಳು	ಗರಿಷ್ಠ ರೂ. 3 ಕೋಟಿಗಳವರೆಗೆ	ಶೇ. 10

ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಆಡಳಿತ ಕಛೇರಿ : ನಂ.30, 15ನೇ ಅಡ್ಡ ರಸ್ತೆ, 3ನೇ ವಿಭಾಗ, ಜಯನಗರ, ಬೆಂಗಳೂರು - 560 011

ಸಹಕಾರ ರತ್ನ ಶ್ರೀ ಬಿ. ಎಲ್. ಲಕ್ಷ್ಮೀಗೌಡ

ಸಂಸ್ಥಾಪಕರು

2017-18 ನೇ ಸಾಲಿನ ಆಡಳಿತ ಮಂಡಳಿ

ಡಾ: ಎಂ.ಸಿ. ಜಗತ್
ಅಧ್ಯಕ್ಷರು

ಡಾ: ಎಂ. ವೀರಪ್ಪ
ಉಪಾಧ್ಯಕ್ಷರು

ಆಡಳಿತ ಮಂಡಳಿಯ ಸದಸ್ಯರು

ಶ್ರೀ ಕೆ. ಎಲ್. ಗಂಗಾಧರಗೌಡ
ಶ್ರೀ ಪಿಳ್ಳಭೈರಪ್ಪ
ಶ್ರೀ ಪಿ. ನರಸಿಂಹಮೂರ್ತಿ
ಶ್ರೀ ಜಿ. ಎನ್. ಆರ್. ಮೋಹನ
ಶ್ರೀ ಎಂ. ರಾಮಕೃಷ್ಣ
ಶ್ರೀ ಜಿ. ಎಂ. ಜಯಪ್ರಕಾಶ್ (ಜೆ.ಪಿ.)
ಶ್ರೀ ಕೆ. ಎಸ್. ನಂಜುಂಡೇಗೌಡ
ಶ್ರೀ ಬಿ. ಎನ್. ಲೋಕೇಶ್

ಶ್ರೀ ಕೆ. ಎಸ್. ಸುಧಾಕರ್
ಶ್ರೀ ಎಂ. ರಾಜಶೇಖರ ರೆಡ್ಡಿ
ಶ್ರೀಮತಿ ಬಿ. ಎಲ್. ನಂದಿನಿ
ಶ್ರೀಮತಿ ಕೆ. ಎಲ್. ಲಕ್ಷ್ಮಿದೇವಮ್ಮ
ಶ್ರೀ ವಿ. ಶ್ರೀನಿವಾಸಯ್ಯ
ವೃತ್ತಿಪರ ನಿರ್ದೇಶಕರು
ಶ್ರೀ ವಿ. ಎಲ್. ಗಂಗಾಧರ್
ಶ್ರೀ ಹೆಚ್. ಪಿಳ್ಳಾಂಜನಪ್ಪ

ಶ್ರೀ ಬಿ. ತುಳಸೀಧರ
ಪ್ರಭಾರ ಕಾರ್ಯದರ್ಶಿ

ತೆರೆದ ಅಂಚೆ

“ Permitted to post on pre-payment of postage in cash at Business Post Center, Basavanagudi, Bengaluru - 560 004 under Postmaster General, Bengaluru HQ Region License No. KN/BGR/Notices/33125/2018/29.08.2018 to 06.09.2018 Postage Rs.4/- (Rupees Four only)

ಗೆ,

ಶ್ರೀಮತಿ/ಶ್ರೀ

ಮೇಲಿನ ವಿಳಾಸಕ್ಕೆ ತಲುಪದಿದ್ದರೆ ದಯವಿಟ್ಟು

ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ.

ನಂ.30, 15ನೇ ಅಡ್ಡ ರಸ್ತೆ, 3ನೇ ವಿಭಾಗ,

ಜಯನಗರ, ಬೆಂಗಳೂರು - 560 011 ಕ್ಕೆ ವಾಪಸ್ಸು ಕಳುಹಿಸುವುದು